



**Department Of School Education,
Karnataka**

**Compassionate Ground
User Manual**


ವಿಷಯಗಳು

ಅನುಕಂಪದ ಆಧಾರದ ನೇಮಕಾತಿಗಾಗಿ ಮುಖ್ಯ ಅರ್ಜಿ ಸಲ್ಲಿಕೆಯ ವಿವರ

ಅನುಕಂಪದ ಆಧಾರದ ನೇಮಕಾತಿಗಾಗಿ ಮುಖ್ಯ ಅರ್ಜಿ ಸಲ್ಲಿಕೆ ವಿವರ

ಕೆಳಗಿನ ವೆಬ್ ಸೈಟ್ ಅನ್ನು ಆಯ್ಕೆ ಮಾಡಿ www.schooleducation.karnataka.gov.in OR
:<https://sts.karnataka.gov.in/CGApplication/login/CGLogin/>

- ಅರ್ಜಿದಾರರು ಮೊದಲು ಅನುಕಂಪದ ಆಧಾರದ ನೇಮಕಾತಿಯ ಅರ್ಜಿಯ ಲಿಂಕ್ ನಲ್ಲಿ ಕ್ಲಿಕ್ ಮಾಡಬೇಕು, ನಂತರ ಅರ್ಜಿಯ ಮೊದಲ ಪುಟವನ್ನು ತೆರೆದುಕೊಳ್ಳುತ್ತದೆ.
- ಅರ್ಜಿದಾರರು ಪ್ರಾಥಮಿಕ (Preliminary Application) ಅರ್ಜಿಯ ಮಾಹಿತಿಯನ್ನು ಒದಗಿಸಬೇಕು.



ಪ್ರಾಥಮಿಕ ಅರ್ಜಿಯ ಅಂಗೀಕರಣದ ನಂತರ ಇಲಾಖೆಯ ಮೂಲಕ ಸಂದೇಶದಲ್ಲಿ ಕಳುಹಿಸಲಾದ Credentials ಗಳನ್ನು ಬಳಸಿಕೊಂಡು ಲಾಗಿನ್ ಮಾಡಬೇಕು.

ಅರ್ಜಿಯ ಲಾಗಿನ್ ಮಾಡಲು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ

- Dashboard
- Documents
- Preliminary Application
- Main Application
- Upload Additional Documents

Applicant: / Prelim Application details

Application No:202422921332673 Application Date:18/10/2024

(i) Deceased Employee Details:

KGID Number:	2292133	Name :	KAVITHA SANJEEVA POOJARA
Designation :	Primary school teachers (PST)	Division :	MYSORE
District :	UDUPI	Block :	KARKALA
Residential Address :	W O ri Ganesh, Ananatha Lacchi Nilaya, Parampally Post and Village, Brahamarara TQ, Udupi District- 576225		
Last Working School/Office :	GHPS NITTE - NITTE	Death date :	05/08/2024

(ii) Applicant Details:

Name (English) :	Sumitha C	Name (Kannada) :	ಸುಮಿಷಾ
Date of Birth :	05/05/2005	Age :	19
Gender :	Unknown Gender	Deceased Employee Name :	KAVITHA SANJEEVA POOJARA
Mobile No:	8667742232	Alternate Mobile No :	9886612345
Relationship :	Married Daughter		
Caste :	General		
Physically challenged:	No		
District :	DAVANAGERE	Block :	CHANNAGIRI
Residential Address:	*#2149 8th A main road	Permanent address :	test1
SSEC Marks Card/Other Equivalent Marks Card/TC :	Download View	NOC From Family:	Download View
Birth certificate/Any Of The Acceptable Certificate:	Download View		

(iii) Nominee Details as per SR/EEDS:

Sr No.	Name	Relation	Date of Birth	Gender
1	jay	cousin	08-08-2024	Male
2	rahul	son	13-08-2024	Male

In case of any query regarding this application, kindly contact : GHPS NITTE - NITTE-UDUPI-KARKALA

[APPLY MAIN APPLICATION](#)

ಅಪ್ಲಿಕೇಶನ್ ನಲ್ಲಿ ಲಾಗಿನ್ ಮಾಡಿದ ನಂತರ ಡ್ಯಾಶ್‌ಬೋರ್ಡ್ ಪರದೆ ಪ್ರದರ್ಶಿಸಲಾಗುತ್ತದೆ.

ಅರ್ಜಿಯ ಚಲನೆಯ ಸ್ಥಿತಿಗತಿಯನ್ನು ನೋಡಲು track ಬಟನ್ ಮೇಲೆ ಕ್ಲಿಕ್ ಮಾಡಿ

ಪ್ರಾಥಮಿಕ ಅರ್ಜಿಯ ಮೆನುವನ್ನು ಆಯ್ಕೆ ಮಾಡಿ

- Dashboard
- Documents
- Preliminary Application
- Main Application
- Upload Additional Documents

Application Date: 18/10/2024

Application No: 202422021332673

(i) Deceased Employee Details:

KGID Number:	2292133	Name:	KAVITHA SANJEEVA POOJARA
Designation:	Primary school teachers (PST)	Division:	MYSORE
District:	UDUPI	Block:	KARKALA
Residential Address:	W/O Sri Ganesh, Ananatha Lachcha Nilaya, Parampally Post and Village, Brahamarara TQ, Udupi District- 576235.		
Last Working School/Office:	GHPS NITTE - NITTE	Death date:	05/08/2024

(ii) Applicant Details:

Name (English):	Sumitha C	Name (Kannada):	ಸುಮಿತ್ಯಾ
Date of Birth:	05/05/2005	Age:	19
Gender:	Unknown Gender	Deceased Employee Name:	KAVITHA SANJEEVA POOJARA
Mobile No:	8667742232	Alternate Mobile No:	9886612345
Relationship:	Married Daughter		
Caste:	General		
Physically challenged:	No		
District:	DAVANAGERE	Block:	CHANNAGIRI
Residential Address:	*#2149 8th A main road	Permanent address:	test1
SSLC Marks Card/Other Equivalent Marks Card/TC:	Download View	NOC From Family:	Download View
Birth certificate/Any Of The Acceptable Certificate:	Download View		

(iii) Nominee Details as per SR/EEEDS:

Sr No.	Name	Relation	Date of Birth	Gender
1	jay	cousin	08-08-2024	Male
2	rahul	son	13-08-2024	Male

In case of any query regarding this application, kindly contact : GHPS NITTE - NITTE-UDUPI-KARKALA

[APPLY MAIN APPLICATION](#)

ಅನುಕಂಪದ ಆಧಾರದ ನೇಮಕಾತಿಗಾಗಿ (Apply Main Application) ಮುಖ್ಯ ಅರ್ಜಿಯನ್ನು ಸಲ್ಲಿಸಲು submit ಬಟನ್ ಮೇಲೆ ಕ್ಲಿಕ್ ಮಾಡಿ ಅಥವಾ Main Application ಮೆನು ಆಯ್ಕೆ ಮಾಡಿ ಮುಖ್ಯ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿದಾರರು ಮೇಲಿನ ಆಯ್ಕೆಗಳಲ್ಲಿ ಒಂದನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು

- Dashboard
- Documents
- Preliminary Application
- Main Application
- Upload Additional Documents

UPLOAD / documents

All Documents(*) Mandatory Document Please make sure your file is an image (JPEG, PNG,JPG) or PDF and size is less than 2 MB

Sr No.	Document Name	Document Is Mandatory	Document	Action	Is Case Worker Eligible
1	Application Form 1 (*)	M	Choose File doc_appl_ssl...46880 (1).pdf	View Delete	N
2	1st application (*)	M	Choose File 35721_2024...22707149.pdf	View Delete	N
3	Death Certificate Of The Deceased Employee Issued By Competent Authority	N	Choose File No file chosen	Upload	N
4	Surviving Family Members Certificate Of Family Members Of The Deceased Employee Issued By Competent Authority	N	Choose File No file chosen	Upload	N
5	Notarized Affidavit Stating No Objection From Individual Family Members For Appointment Of Applicant For The Post	N	Choose File No file chosen	Upload	N
6	Not In Government Job Certificate Issued By Competent authority in the Name of head of the family	N	Choose File No file chosen	Upload	N
7	Income certificate of the family of the deceased employee for Compassionate appointment issued by competent authority in the Name of Head Of The Family	N	Choose File No file chosen	Upload	N
8	10th marks card Or Equivalent & Genuinity certification of 10th marks card issued by relevant authority	N	Choose File No file chosen	Upload	Y
9	PU marks card or Equivalent & Genuinity certification of PU marks card issued by relevant authority (*)	M	Choose File No file chosen	Upload	Y
10	Degree marks card & Genuinity certification of Degree certificate and degree marks cards issued by relevant authority	N	Choose File No file chosen	View Delete	Y
11	If applicant is Daughter of deceased employee, married/Unmarried certificate issued by competent authority	N	Choose File No file chosen	Upload	N
12	Non Re-marriage certificate of the deceased employee wife/husband issued by competent authority	N	Choose File No file chosen	Upload	N
13	Photo of the applicant attested by DDO	N	Choose File No file chosen	Upload	N
14	Police verification certificate of candidate by police Department card issued by competent authority	N	Choose File No file chosen	Upload	Y
15	Medical certificate from competent authority	N	Choose File No file chosen	Upload	N
16	Pension settlement copy of the deceased Employee	N	Choose File No file chosen	Upload	N
17	Movable-immovable property certificate issued by competent authority	N	Choose File No file chosen	Upload	N
18	Latest Assets And Liabilities Form Submitted By Deceased Employee To The Office When The Employee Was Alive	N	Choose File No file chosen	Upload	Y
19	Employment Card Issued By Competent Authority	N	Choose File No file chosen	Upload	N
20	Caste Certificate Of The Applicant Issued By Competent Authority	N	Choose File No file chosen	Upload	N
21	Deceased Employee Service Register Book	N	Choose File No file chosen	Upload	N
22	Notarized NOC regarding no members of the family of the deceased employee have secured appointment on compassionate grounds from head of the family	N	Choose File No file chosen	Upload	N
23	If the applicant is in private job, service certificate from the company and salary slip at the time of preliminary application date	N	Choose File No file chosen	Upload	N
24	Attestation from BEO Or DDPI regarding no members of the family of the deceased employee have secured appointment on compassionate grounds	N	Choose File No file chosen	Upload	Y
25	If any Correction in Applicant's Parents Name In Marks cards, pension sanction copy and service register book of Deceased Employee	N	Choose File No file chosen	Upload	N
26	Notarized No objection affidavit from applicant to appoint in any place of the state and any department	N	Choose File No file chosen	Upload	N
27	Residential certificate of applicant issued by competent authority	N	Choose File No file chosen	Upload	N
28	Dependency Certificate issued by competent authority	N	Choose File No file chosen	Upload	N
29	Transfer certificate (TC)	N	Choose File No file chosen	Upload	N
30	Aadhar Or Voter ID	N	Choose File No file chosen	Upload	N

ಅರ್ಜಿದಾರನು ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು; ಕಡ್ಡಾಯವಾಗಿ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಮಾತ್ರ ಅರ್ಜಿ ಸಲ್ಲಿಸಬಹುದಾಗುತ್ತದೆ.

ಮುಖ್ಯ ಅರ್ಜಿ ನಮೂನೆ

ಅರ್ಜಿದಾರರ ಹೆಸರು:	ಅರ್ಜಿದಾರರ ಹುಟ್ಟಿದ ದಿನಾಂಕ:
<input type="text" value="Sumitha C"/>	<input type="text" value="05/09/2005"/>
ಅರ್ಜಿದಾರರ ವಿಳಾಸ:	ಅರ್ಜಿ ಸಲ್ಲಿಸು * :
<input type="text" value="test"/>	<input type="text" value="FDA"/>
ಪಾಠಾಪಹಂಪಿಯಲ್ಲಿರುವ ವರ್ಗಕ್ಕೆ ಸೇರಿದ ಅಭ್ಯರ್ಥಿಯೇ * :	ಶೈಕ್ಷಣಿಕ ವಿದ್ಯಾರ್ಹತೆ * :
<input type="radio"/> Yes <input checked="" type="radio"/> No	<input type="text" value="SSLC/equivalent"/>
ಪ್ರಮಾಣ ಪತ್ರವನ್ನು ಇವರಿಂದ ಪಡೆದಿದೆ * :	
<input type="text" value="KSEAB"/>	
ಮೃತ ನೌಕರರ ಹೆಸರು:	Post of Deceased held at the time of death :
<input type="text" value="KAWITHA SANJEEVA POOJARA"/>	<input type="text" value="Primary school teachers (PST)"/>
Name of the deceased employee office serving and full address :	ಮೃತ ನೌಕರರ ನೌಕರರು ಸೇವೆಗೆ ಸೇರಿದಾಗ ಅವರ ನೇಮಕಾತಿ ಯಾವ ರೀತಿ ಆಗಿತ್ತು, ಸಕ್ರಮ ನೇಮಕಾತಿಯೇ; ಪುನರ್ ನೇಮಕಾತಿಯೇ; ಸ್ಥಳಾಂತರಿ ಪದವಿಧರಣೆ, ದಿನಗೂಲಿ ನೌಕರರೇ, ಕ್ಯಾಮೆಯಲ್ ನೌಕರರೇ, ವರ್ಕಾಔಟ್ ಸಿಬ್ಬಂದಿಯೇ; :
<input type="text" value="GHPS INITE - NITTE (29160103205)"/>	<input type="text" value="Transfer"/>

ದಿನಾಂಕದ ಮರಣ:	ಮೃತರಿಗೆ ಅರ್ಜಿದಾರರು ಹೇಗೆ ಸಂಬಂಧ ಹೊಂದಿದ್ದಾರೆ :
<input type="text" value="05/08/2024"/>	<input type="text" value="Married Daughter"/>
ಮೃತರ ಕುಟುಂಬದಲ್ಲಿ ಯಾರಾದರೂ ಯಾವುದೇ ನೌಕರಿಯಲ್ಲಿ ಇದ್ದಾರೆಯೇ (ನಿಯಮ 3) * :	ಮೃತರ ಅವಲಂಬಿತರಲ್ಲಿ ಯಾರಾದರೂ ಅನುಕಂಪದ ಆಧಾರದ ಮೇಲೆ ಈ ಪ್ರೋವ್‌ನಲ್ಲಿ ನೇಮಕಗೊಂಡಿರುವರೆ * :
<input checked="" type="radio"/> Yes <input type="radio"/> No	<input checked="" type="radio"/> Yes <input type="radio"/> No
ಕುಟುಂಬದ ಒಟ್ಟು ಮಾಸಿಕ ವರಮಾನ (ಎಲ್ಲಾ ಅವಲಂಬಿತರ ಎಲ್ಲಾ ಮೂಲಗಳಿಂದ ಅಭ್ಯವಾಗುವ ವರಮಾನವನ್ನು ನಿಯಮ-4ರ ವಿವರಣೆಯ [ಬಿ] ರನ್ವಯ ದೃಢೀಕರಣ ಪತ್ರಗಳೊಂದಿಗೆ ಒದಗಿಸತಕ್ಕದ್ದು * :	ಮೃತ ನೌಕರರ ಕುಟುಂಬದ ಸದಸ್ಯರ ನಿರಾಕೃತ/ಪಣಾ ಪತ್ರಗಳು(ಪ್ರತ್ಯೇಕವಾಗಿ) * :
<input type="text" value="50000"/>	<input type="text" value="Choose File"/> No file chosen <input type="button" value="Upload"/>
ಕುಟುಂಬದ ಎಲ್ಲಾ ಅವಲಂಬಿತರ ವಿವರಗಳು :	<input type="button" value="Download"/>
<input type="text" value="2"/>	

sl no	Name	Age	Educational qualification	Marital status	Current profession	Relation with the deceased government employee	Action
1	MAHESH	25	--select--	--select--	DEVELOPER	--select--	
2	RAHUL	24	--select--	--select--	STUDY	--select--	<input type="button" value="X"/>

ದೃಢೀಕರಣ

ನಾನು ನೀಡಿರುವ ಮೇಲಿನ ಸಂಗತಿಗಳು ಮುಂದೆ ತಿಳಿದಷ್ಟರ ಮಟ್ಟಿಗೆ ಸರಿಯಾಗಿದೆಯೆಂದು ನಾನು ಈ ಮೂಲಕ ಘೋಷಿಸುತ್ತೇನೆ. ಇಲ್ಲಿ ಹೇಳಲಾಗಿರುವ ಯಾವುದೇ ಸಂಗತಿಗಳು ಮುಂದೆ ಯಾವಾಗಲಾದರೂ ಸರಿಯಾಗಿಲ್ಲ ಅಥವಾ ತಪ್ಪು ಎಂದು ಕಂಡು ಬಂದಲ್ಲಿ, ನನ್ನ ಸೇವೆಯನ್ನು ಮುಕ್ತಾಯಗೊಳಿಸಬಹುದು.

ಅರ್ಜಿ ಸಲ್ಲಿಸಲು ತೊಂದರಗಳಿದ್ದಲ್ಲಿ, ಅರ್ಜಿಯನ್ನು ಉಪ ಪ್ರಾಂಶುಪಾಲರು/ಮುಖ್ಯ ತಿಕ್ತಕರು/ಚೈತಿಸಂಬಂಧಿಸಿದ ಕಛೇರಿಯ ಮುಖ್ಯಸ್ಥರ ನೆರವಿನೊಂದಿಗೆ ಸಲ್ಲಿಸಬಹುದಾಗಿದೆ.

ಪ್ರಾಥಮಿಕ ಅರ್ಜಿಯ ಮಾಹಿತಿಯು ಸ್ವಯಂಚಾಲಿತವಾಗಿ ಪರದೆಯ ಮೇಲೆ ನಮೂದಾಗಿರುತ್ತದೆ.

ಅರ್ಜಿಯ ಇತರ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಅರ್ಜಿಯ ವಿವರಗಳನ್ನು ಉಳಿಸಲು (save as drafts)ಬಟನ್ ಆಯ್ಕೆ ಮಾಡಿ.

ಅರ್ಜಿಯನ್ನು ಸಲ್ಲಿಸಲು submit ಬಟನ್ ಮೇಲೆ ಕ್ಲಿಕ್ ಮಾಡಿ

CG Applicant Portal Welcome.Sumitha C

Dashboard | Documents | Preliminary Application | **Main Application** | Upload Additional Documents

Applicant / Main Application details

MAIN APPLICATION FORM

Applicant name: Sumitha C | Applicant Date of Birth: 05/05/2005

Apply For *: FDA

Applicant Address: test1

Belongs to SC/ST backward class *: Yes No

Educational Qualification *: SSLC/equivalent

Certificate Obtained from *: KSEAB

Name of the deceased employee: KAVITHA SANJEEVA POOJARA

Post of Deceased held at the time of death: Primary school teachers (PST)

Name of the deceased employee office serving and full address: GHPS NITTE - NITTE (29160103205)

Mode of entry into service of deceased employee: Transfer

Death Of date: 05/08/2024

How the applicant is related to the deceased employee: Married Daughter

Whether anyone in the family of the deceased is in any employment[Rule 3] *: Yes No

Were any of the dependents of the deceased, appointment earlier on the compassionate grounds? *: Yes No

Total monthly income of the family *: 50000

NOC From Family *: Choose File | No file chosen | Download | View

Details of all dependents of the family No of dependents: 2

sl no	Name	Age	Educational qualification	Marital status	Current profession	Relation with the deceased government employee	Action
1	MAHESH	25	PUC/Diploma/ITI/Equivalent	Married	DEVELOPER	Brother/Sister	
2	RAHUL	24	Below SSLC	Unmarried	STUDY	Brother/Sister	

[Print Application](#)

UPLOAD APPLICATION COPY

SELECT FILE HERE

Files Supported: PDF

Choose File | doc_appl_ssl...5940474.pdf

DECLARATION

I hereby declare that the above information given by me is correct to the best of my knowledge. My services may be terminated and necessary action may be initiated if any of the facts stated herein are found to be inaccurate or false at any time in the future.

[Final submission](#)

Note:- If facing problem in submitting Application, Application may be submitted with the help of Vice Principal HM/BEO @ the Concerned jurisdictional office.

ಅರ್ಜಿಯನ್ನು ಡೌನ್‌ಲೋಡ್ ಮತ್ತು ಮುದ್ರಿಸಲು Print application ಬಟನ್ ಆಯ್ಕೆ ಮಾಡಿ.

ಸಹಿ ಮಾಡಿರುವ ಅರ್ಜಿಯ ಅನ್ನು ಅಪ್‌ಲೋಡ್ ಮಾಡಿ ಮೂಲ ಅರ್ಜಿಯನ್ನು ಸಲ್ಲಿಸಲು ಅಂತಿಮ ಸಲ್ಲಿಕೆ ಬಟನ್‌ನಲ್ಲಿ ಆಯ್ಕೆ ಮಾಡಿ.

- Dashboard
- Documents
- Preliminary Application
- Main Application
- Upload Additional Documents

Applicant / Main Application details

MAIN APPLICATION FORM

Applicant name: Sumitha C
 Applicant Date of Birth: 05/05/2005
 Applicant Address: test
 Apply For *: FDA
 Belongs to SC/ST backward class *: Yes No
 Educational Qualification *: SSLC/equivalent
 Certificate Obtained from *: KSEAB
 Name of the deceased employee: KAWITHA SANJEEVA POOJARA
 Post of Deceased held at the time of death: Primary school teachers (PST)
 Name of the deceased employee office serving and full address: GHPS NITTE - NITTE (29160103205)
 Mode of entry into service of deceased employee: Transfer
 Death Of date: 05/08/2024
 How the applicant is related to the deceased employee: Married Daughter
 Whether anyone in the family of the deceased is in any employment[Rule 3] *: Yes No
 Were any of the dependents of the deceased, appointment earlier on the compassionate grounds? *: Yes No
 Total monthly income of the family *: 50000
 NOC From Family *: Choose File No file chosen
 Details of all dependents of the family No of dependents: 2

sl no	Name	Age	Educational qualification	Marital status	Current profession	Relation with the deceased government employee	Action
1	MAHESH	25	--select--	--select--	DEVELOPER	--select--	
2	RAHUL	24	--select--	--select--	STUDY	--select--	

Note:- If facing problem in submitting Application, Application may be submitted with the help of Vice Principal/HM/BEO/O or the Concerned jurisdictional office.

Download Main Application Copy: [Application Copy](#)

ಮುಖ್ಯ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಅರ್ಜಿಯ ಸಂಖ್ಯೆಯನ್ನು ಸೃಜಿಸಲಾಗುತ್ತದೆ . ಸಲ್ಲಿಸಲಾದ ಅರ್ಜಿಯನ್ನು ನಿಧನರಾದ ಉದ್ಯೋಗಿಯ ಕೊನೆಯದಾಗಿ ಕಾರ್ಯನಿರ್ವಹಿಸಿದ ಕಚೇರಿಯ ಆಡ್ಮಿನ್ ರವರಿಗೆ ಕಳುಹಿಸಲಾಗುತ್ತದೆ.

ಸಲ್ಲಿಸಲಾದ ಅರ್ಜಿಯನ್ನು ಡೌನ್‌ಲೋಡ್ ಮಾಡಲು print ಬಟನ್ ಆಯ್ಕೆ ಮಾಡಿ

ಬಳಕೆದಾರನು / ಅರ್ಜಿದಾರನು ಯಾವುದೇ ಹೆಚ್ಚುವರಿ ದಾಖಲೆ ಯನ್ನು ಅಪ್‌ಲೋಡ್ ಮಾಡಲು ಬಯಸಿದರೆ ಅರ್ಜಿಯನ್ನು ಸಲ್ಲಿಸುವ ಮೊದಲು ಅಪ್‌ಲೋಡ್ ಹೆಚ್ಚುವರಿ ದಾಖಲೆ ಮೆನುವನ್ನು ಆಯ್ಕೆ ಮಾಡುವ ಮೂಲಕ ಅಪ್‌ಲೋಡ್ ಮಾಡಬಹುದಾಗಿರುತ್ತದೆ.

- Dashboard
- Documents
- Preliminary Application
- Main Application
- Upload Additional Documents

UPLOAD / documents

Please make sure your file is an image (JPEG, PNG, JPG) or PDF and size is less than 2 MB.

UPLOAD ADDITIONAL DOCUMENTS

Document Name* (Max 100 characters)

Upload Document*

Choose File | No file chosen

Upload

UPLOADED ADDITIONAL DOCUMENTS

Sr No.	Document Name	Uploaded by	Uploaded Date	View/Download	ACTION
1	DOCUMENT 1	Applicant	2024-10-21	View Download	Delete